



128371

48143

Reg. No.

--	--	--	--	--	--	--	--

VI Semester B.Com. (NEP) Degree Examination, May/June- 2025

**COMMERCE**  
**Management Accounting**  
**(Repeater/Regular)**

Time : 2 Hours

Maximum Marks : 60

**Instructions to Candidates:**

1. Using Simple Calculator is allowed
2. Answer all questions according to internal choice.
3. Case study "Section-D" is compulsory.

**SECTION - A**

ವಿಭಾಗ - ಎ

Answer any FIVE of the following questions.

(5×2=10)

ಕೆಳಗಿನವುಗಳಲ್ಲಿ ಬೇಕಾದ ಐದು ಪ್ರಶ್ನೆಗಳಿಗೆ ಉತ್ತರಿಸಿರಿ.

1. a) Define Management Accounting.  
ನಿರ್ವಹಣಾ ಲೆಕ್ಕಶಾಸ್ತ್ರವನ್ನು ವ್ಯಾಖ್ಯಾನಿಸಿ.
- b) Mention two limitations of financial statements.  
ಹಣಕಾಸು ತಃಖ್ತೆಯ ಎರಡು ನಿರ್ಬಂಧಗಳನ್ನು ಉಲ್ಲೇಖಿಸಿ.
- c) What is the purpose of Ratio analysis?  
ಅನುಪಾತ ವಿಶ್ಲೇಷಣೆಯ ಉದ್ದೇಶವೇನು?
- d) What do you mean by Cash flow statement?  
ನಗದು ಹರಿವು ತಃಖ್ತೆ ಎಂದರೇನು?
- e) State any two objectives of Management Audit.  
ನಿರ್ವಹಣಾ ಲೆಕ್ಕ ಪರಿಶೋಧನೆ ಎರಡು ಉದ್ದೇಶಗಳನ್ನು ಬರೆಯಿರಿ.
- f) What are Common size statements?  
ಸಾಮಾನ್ಯ ಗಾತ್ರದ ತಃಖ್ತೆ ಎಂದರೇನು?
- g) List any two Solvency Ratio.  
ಎರಡು ದೀರ್ಘಕಾಲಿಕ ಸ್ಥಿರತೆ (Solvency) ಅನುಪಾತಗಳನ್ನು ಉಲ್ಲೇಖಿಸಿ.

**SECTION - B**

ವಿಭಾಗ - ಬಿ

Answer any THREE of the following questions.

(3×5=15)

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. Explain the difference between Cost Accounting and Management Accounting.  
ವೆಚ್ಚ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರದ ಮಧ್ಯೆ ವ್ಯತ್ಯಾಸಗಳನ್ನು ವಿವರಿಸಿ.
3. Explain the Objectives of Management Audit.  
ನಿರ್ವಹಣಾ ಲೆಕ್ಕ ಪರಿಶೋಧನೆ ಉದ್ದೇಶಗಳನ್ನು ವಿವರಿಸಿ.

[P.T.O.]



4. From the following data, Calculate current Ratio and Quick Ratio.

Current Assets	Rs. 6,00,000
Inventories	Rs. 1,50,000
Cash and Bank	Rs. 50,000
Debtors	Rs. 2,00,000
Bills Receivables	Rs. 1,00,000
Current Liabilities	Rs. 3,00,000

ಕೆಳಗಿನ ಮಾಹಿತಿಯಿಂದ ಜಾಲ್ತಿ ಅನುಪಾತ ಮತ್ತು ತ್ವರಿತ ಅನುಪಾತವನ್ನು ಲೆಕ್ಕಹಾಕಿ:

ಜಾಲ್ತಿ ಆಸ್ತಿಗಳು	ರೂ. 6,00,000
ಸರಕುಗಳು	ರೂ. 1,50,000
ನಗದು ಮತ್ತು ಬ್ಯಾಂಕ್	ರೂ. 50,000
ಸಾಲಗಾರರು	ರೂ. 2,00,000
ಬಿಲ್ ಸ್ವೀಕರಿಸಿದವರು	ರೂ. 1,00,000
ಜಾಲ್ತಿ ಬಾಧ್ಯತೆಗಳು	ರೂ. 3,00,000

5. From the following data Calculate Tread percentage taking 2021 as the base year:

Particulars	31-03-2021	31-03-2022	31-03-2023
Sales	60,000	80,000	1,00,000
Cost of Sales	30,000	50,000	60,000
Administrative expenses	10,000	15,000	20,000
Selling expenses	5,000	6,000	8,000
Other Expenses	3,000	4,000	2,000

ಕೆಳಗಿನ ಮಾಹಿತಿಯನ್ನು ಉಪಯೋಗಿಸಿ 2021 ಅನ್ನು ಆಧಾರ ವರ್ಷವಾಗಿ ಪರಿಗಣಿಸಿ ಹಾಗೂ ಟ್ರೆಂಡ್ ಶೇಕಡಾವಾರುಗಳನ್ನು ಲೆಕ್ಕಹಾಕಿ.

ವಿವರಗಳು	31-03-2021	31-03-2022	31-03-2023
ಮಾರಾಟ	60,000	80,000	1,00,000
ಮಾರಾಟ ವೆಚ್ಚ	30,000	50,000	60,000
ಆಡಳಿತ ವೆಚ್ಚ	10,000	15,000	20,000
ಮಾರಾಟ ವೆಚ್ಚ	5,000	6,000	8,000
ಇತರೆ ವೆಚ್ಚಗಳು	3,000	4,000	2,000

6. From the following information Calculate cash from Operations

Particulars	2023	2024
Profit and loss Account	15,000	60,000
Sundry Debtors	30,000	34,000
Bills Receivables	26,000	21,000
Stocks	34,000	50,000



(3)

48143

Creditors	17,000	20,000
Bills Payables	3,000	10,000

**Additional Information:**

- a) Goodwill written off during the year Rs. 6,000  
b) Depreciation charged on the assets Rs. 9,000

ಈ ಕೆಳಗೆ ನೀಡಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯ ಚಟುವಟಿಕೆಗಳಿಂದ ನಗದು ಗಳಿಕೆಯನ್ನು ಕಂಡುಹಿಡಿಯಿರಿ.

ವಿವರಗಳು	2023	2024
ಲಾಭ ಮತ್ತು ಹಾನಿ ಖಾತೆ	15,000	60,000
ಸಾಲಗಾರರು	30,000	34,000
ಬರಬೇಕಾದ ಹುಂಡಿಗಳು	26,000	21,000
ಶಿಲ್ಕು	34,000	50,000
ಸಾಹುಕಾರರು	17,000	20,000
ಕೊಡತಕ್ಕ ಹುಂಡಿಗಳು	3,000	10,000

**ಹೆಚ್ಚುವರಿ ವಿವರ:**

- a. ಪ್ರಸಕ್ತ ವರ್ಷದಲ್ಲಿ ಸುನಾಮ ರೂ. 6,000 ತೆಗೆದು ಹಾಕಲಾಗಿದೆ.  
b. ಆಸ್ತಿಗಳ ಮೇಲೆ ಸವಕಳಿ ರೂ. 9,000ನ್ನು ತೆಗೆದಿರಿಸಲಾಗಿದೆ.

**SECTION - C**

ವಿಭಾಗ - ಸಿ

Answer any TWO of the following questions.

(2×10=20)

ಕೆಳಗಿನವುಗಳಲ್ಲಿ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

7. Explain the Advantages and Disadvantages of Management Accounting.

ನಿರ್ವಹಣಾ ಲೆಕ್ಕ ಪತ್ರ ನಿರ್ವಹಣೆಯ ಅನುಕೂಲಗಳು ಮತ್ತು ಮಿತಿಗಳನ್ನು ವಿವರಿಸಿರಿ.

8. Explain the differences between Financial Audit and Management Audit

ಹಣಕಾಸು ಲೆಕ್ಕ ಪರಿಶೋಧನೆ ಮತ್ತು ನಿರ್ವಹಣಾ ಲೆಕ್ಕ ಪರಿಶೋಧನೆಯ ನಡುವಿನ

ವ್ಯತ್ಯಾಸಗಳನ್ನು ವಿವರಿಸಿ.

9. Following is the Profit and Loss Account of Charan Ltd. for the year ended 31<sup>st</sup> March.

Particulars	2022-23(Rs)	2023-24(Rs)
Sales	11,00,000	15,00,000
Less: Purchases	3,00,000	5,60,000
Wages	1,00,000	1,40,000
Factory expenses	1,00,000	70,000
Gross profit	6,00,000	7,30,000

[P.T.O.]



Less: Office Expenses	80,000	70,000
Selling Expenses	60,000	56,000
Depreciation	30,000	28,000
Interest	30,000	28,000
Net Profit	<b>4,00,000</b>	<b>5,48,000</b>

- a) Prepare a Common size Profit and Loss account for the given data  
b) Determine the profitability of the concern

ಚರಣ ಕಂಪನಿ ಲಿಮಿಟೆಡ್‌ರವರ ದಿನಾಂಕ 31-3-2023 ಮತ್ತು 24ರ ಲಾಭ ಮತ್ತು ನಷ್ಟಗಳ ತಃಖ್ತೆಗಳ ಈ ಕೆಳಗಿನಂತಿವೆ.

ವಿವರಗಳು	2022-23 (ರೂ.)	2023-24 (ರೂ.)
ಮಾರಾಟ	11,00,000	15,00,000
ಕಳೆ: ಖರೀದಿಗಳು	3,00,000	5,60,000
ಕೂಲಿ	1,00,000	1,40,000
ಕಾರ್ಖಾನೆ ವೆಚ್ಚಗಳು	1,00,000	70,000
ಒಟ್ಟು ಲಾಭ	<b>6,00,000</b>	<b>7,30,000</b>
ಕಳೆ: ಕಛೇರಿ ವೆಚ್ಚಗಳು	80,000	70,000
ಮಾರಾಟದ ವೆಚ್ಚಗಳು	60,000	56,000
ಸವಕಳಿ	30,000	28,000
ಬಡ್ಡಿ	30,000	28,000
ನಿವ್ವಳ ಲಾಭ	<b>4,00,000</b>	<b>5,48,000</b>

- a) ಲಾಭ ಮತ್ತು ನಷ್ಟಗಳ ಸಾಮಾನ್ಯ ಗಾತ್ರದ ತಃಖ್ತೆಗಳನ್ನು ತಯಾರಿಸಿರಿ.  
b) ಕಂಪನಿಯ ಲಾಭದಾಯಕತೆಯನ್ನು ಕಂಡುಹಿಡಿಯಿರಿ.

10. The Financial statement of two years of Rajguru are given below:  
**Statement of Assets and Liabilities**

Particulars	Note	2023	2024
<b>I. Equity and Liabilities</b>			
A) Shareholders Fund			
i) Share capital	1	4,30,000	4,54,000
ii) Reserve and Surplus	2	60,240	63,360
B) Non-current Liabilities			
i) Long Term Borrowing	3	72,000	36,000
C) Current Liabilities			
i) Trade Payables	4	62,160	71,040
<b>Total</b>		<b>6,24,400</b>	<b>6,24,400</b>

**II. Assets**

D) Non-current Assets			
i) Tangible fixed Assets	5	1,20,000	1,80,000
ii) Intangible Fixed Assets	6	60,000	30,000
E) Current Assets			
i) Inventories	7	2,95,200	2,56,200
ii) Trade Receivable	8	85,200	1,01,400
iii) Cash and Cash Equivalents	9	64,000	56,800
<b>Total</b>		<b>6,24,400</b>	<b>6,24,400</b>
<b>Notes to Accounts:</b>			
<b>Particulars</b>		<b>2023</b>	<b>2024</b>
Note-1 Share Capital			
Equity Share Capital		4,30,000	4,54,000
<b>Total</b>		<b>4,30,000</b>	<b>4,54,000</b>
Note-2 Reserves and Surplus			
Profit and Loss A/c		60,240	63,360
<b>Total</b>		<b>60,240</b>	<b>63,360</b>
Note-3 Long term Borrowing			
Debentures		72,000	36,000
<b>Total</b>		<b>72,000</b>	<b>36,000</b>
Note-4 Trade Payables			
Creditors		62,160	71,040
<b>Total</b>		<b>62,160</b>	<b>71,040</b>
Note-5 Tangible Fixed Assets			
Land		1,20,000	1,80,000
<b>Total</b>		<b>1,20,000</b>	<b>1,80,000</b>
Note-6 Intangible Fixed Assets			
Goodwill		60,000	30,000
<b>Total</b>		<b>60,000</b>	<b>30,000</b>
Note-7 Inventories			
Stock		2,95,200	2,56,200
<b>Total</b>		<b>2,95,200</b>	<b>2,56,200</b>
Note-8 Trade Receivables			
Debtors		89,400	1,06,200
Less: RDD		4,200	4,800
<b>Total</b>		<b>85,200</b>	<b>1,01,400</b>

[P.T.O.]



## Note-9 Cash and Cash Equivalent

Cash at bank	64,000	56,800
<b>Total</b>	<b>64,000</b>	<b>56,800</b>

**Additional Information:**

- Dividend paid Rs.21,000
- Land purchased Rs.60,000
- Goodwill written off Rs.30,000
- Debenture redeemed Rs.36,000

You are required to prepare Cash flow statement as per AS-3(Revised)

ರಾಜಗುರು ನಿಯಮಿತದ ಎರಡು ವರ್ಷಗಳ ಹಣಕಾಸಿನ ತಃಖ್ತೆಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

## ಆಸ್ತಿ ಮತ್ತು ಹೊಣೆಗಾರಿಕೆಗಳ ಸ್ಥಿತಿ ಪ

ವಿವರಗಳು	ಸೂಚನೆ	2023	2024
<b>I. ಇತ್ಯಂತಿ ಮತ್ತು ಹೊಣೆಗಾರಿಕೆಗಳು</b>			
A) ಶೇರುದಾರರ ನಿಧಿ			
i) ಶೇರು ಬಂಡವಾಳ	1	4,30,000	4,54,000
ii) ಮೀಸಲು ಮತ್ತು ಹೆಚ್ಚಳ	2	60,240	63,360
B) ಚಾಲ್ತಿಯೇತರ ಹೊಣೆಗಾರಿಕೆಗಳು			
i) ದೀರ್ಘಾವಧಿ ಸಾಲಗಳು	3	72,000	36,000
C) ಚಾಲ್ತಿ ಹೊಣೆಗಾರಿಕೆಗಳು			
i) ವ್ಯಾಪಾರದಲ್ಲಿ ಪಾವತಿಸಬೇಕಾದ	4	62,160	71,040
	<b>ಒಟ್ಟು</b>	<b>6,24,400</b>	<b>6,24,400</b>
<b>II. ಆಸ್ತಿಗಳು</b>			
D) ಚಾಲ್ತಿಯೇತರ ಆಸ್ತಿಗಳು			
i) ಗೋಚರಿಸುವ ಸ್ಥಿರಾಸ್ತಿಗಳು	5	1,20,000	1,80,000
ii) ಅಗೋಚರಿಸುವ ಸ್ಥಿರಾಸ್ತಿ	6	60,000	30,000
E) ಚಾಲ್ತಿ ಆಸ್ತಿಗಳು			
i) ದಾಸ್ತಾನು	7	2,95,200	2,56,200
ii) ವ್ಯಾಪಾರದಲ್ಲಿ ಬರಬೇಕಾದ	8	85,200	1,01,400
iii) ನಗದು ಮತ್ತು ನಗದಿಗೆ ಸಮ	9	64,000	56,800
	<b>ಒಟ್ಟು</b>	<b>6,24,400</b>	<b>6,24,400</b>
ಖಾತೆಗಳಿಗೆ ಟಿಪ್ಪಣಿಗಳು:			
ವಿವರಗಳು		2023	2024
ಸೂಚನೆ-1 ಶೇರು ಬಂಡವಾಳ			
ಸಾಮಾನ್ಯ ಶೇರು ಬಂಡವಾಳ		4,30,000	4,54,000
	<b>ಒಟ್ಟು</b>	<b>4,30,000</b>	<b>4,54,000</b>



ಸೂಚನೆ-2 ಮೀಸಲು ಮತ್ತು ಹೆಚ್ಚಳ ಲಾಭ ಮತ್ತು ನಷ್ಟ ಖಾತೆ	60,240	63,360
ಒಟ್ಟು	<b>60,240</b>	<b>63,360</b>
ಸೂಚನೆ-3 ದೀರ್ಘಾವಧಿ ಸಾಲಗಳು ಸಾಲಪತ್ರಗಳು	72,000	36,000
ಒಟ್ಟು	<b>72,000</b>	<b>36,000</b>
ಸೂಚನೆ-4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು ಸಾಹುಕಾರರು	62,160	71,040
ಒಟ್ಟು	<b>62,160</b>	<b>71,040</b>
ಸೂಚನೆ-5 ಗೋಚರಿಸುವ ಸ್ಥಿರಾಸ್ತಿಗಳು ಭೂಮಿ	1,20,000	1,80,000
ಒಟ್ಟು	<b>1,20,000</b>	<b>1,80,000</b>
ಸೂಚನೆ-6 ಅಗೋಚರಿಸುವ ಸ್ಥಿರಾಸ್ತಿ ಸುನಾಮೆ	60,000	30,000
ಒಟ್ಟು	<b>60,000</b>	<b>30,000</b>
ಸೂಚನೆ-7 ದಾಸ್ತಾನು ಶಿಲ್ಕು	2,95,200	2,56,200
ಒಟ್ಟು	<b>2,95,200</b>	<b>2,56,200</b>
ಸೂಚನೆ-8 ವ್ಯಾಪಾರದಲ್ಲಿ ಬರಬೇಕಾದದ್ದು ಸಾಲಗಾರರು	89,400	1,06,200
ಕಳೆ: ಕರ್.ಡಿ.ಡಿ.	4,200	4,800
ಒಟ್ಟು	<b>85,200</b>	<b>1,01,400</b>
ಸೂಚನೆ-9 ನಗದು ಮತ್ತು ನಗದಿಗೆ ಸಮ ಬ್ಯಾಂಕಿನಲ್ಲಿ ನಗದು	64,000	56,800
ಒಟ್ಟು	<b>64,000</b>	<b>56,800</b>

ಹೆಚ್ಚಿನ ಮಾಹಿತಿ:

- ಲಾಭಾಂಶ ಪಾವತಿಸಿದ್ದು ರೂ. 21,000
- ಭೂಮಿ ಖರೀದಿಸಿದ್ದು ರೂ. 60,000
- ಸುನಾಮೆ ತೊಡೆದು ಹಾಕಿದ್ದು ರೂ. 30,000
- ಸಾಲ ಪತ್ರಗಳನ್ನು ಹಿಂಪಡೆದದ್ದು ರೂ. 36,000

ತಾವುಗಳು ನಗದು ಹರಿವಿನ ಸ್ಥಿತಿ ಪಟ್ಟಿಯನ್ನು AS-3 ರ (ಪರಿಷ್ಕೃತ) ಪ್ರಕಾರ ತಯಾರಿಸಿರಿ.

**SECTION - D**

ವಿಭಾಗ - ಡಿ

**Case Study (Compulsory question):**

(1×15=15)

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ):

11. Ramlal Ltd is facing financial difficulties, and the management wants to analyse its financial position. Given the following details. Calculate and interpret the following ratios:

- Gross Profit Ratio
- Net Profit Ratio
- Inventory Turnover Ratio
- Debtors Turnover Ratio

**Financial Data:**

- Sales Rs. 15,00,000
- Cost of Goods sold Rs. 9,00,000
- Net profit Rs. 2,50,000
- Closing Stock Rs. 3,00,000
- Debtors Rs. 2,00,000

ರಾಮಲಾಲ ಲಿಮಿಟೆಡ್ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ ಮತ್ತು ನಿರ್ವಹನೆಯು ಅದರ ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸಲು ಬಯಸುತ್ತದೆ. ಈ ಕೆಳಗಿನ ವಿವರಗಳನ್ನು ನೀಡಿ ಈ ಕೆಳಗಿನ ಅನುಪಾತಗಳನ್ನು ಲೆಕ್ಕಹಾಕಿ ಮತ್ತು ಅರ್ಥೈಸಿ.

- ಒಟ್ಟು ಲಾಭದ ಅನುಪಾತ.
- ನಿವ್ವಳ ಲಾಭದ ಅನುಪಾತ.
- ದಾಸ್ತಾನು ವಹಿವಾಟು ಅನುಪಾತ.
- ಸಾಲಗಾರರು ವಹಿವಾಟು ಅನುಪಾತ.

**ಹಣಕಾಸಿನ ದತ್ತಾಂಶ**

- ಮಾರಾಟ : ರೂ. 15,00,000
- ಮಾರಾಟವಾದ ಸರಕುಗಳ ವೆಚ್ಚ : ರೂ. 9,00,000
- ನಿವ್ವಳ ಲಾಭ : ರೂ. 2,50,000
- ಮುಕ್ತಾಯ ಸರಕು : ರೂ. 3,00,000
- ಸಾಲಗಾರರು : ರೂ. 2,00,000